



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - ೪ಎ Part - IVA	ಬೆಂಗಳೂರು, ಶುಕ್ರವಾರ, ೨೧, ಮಾರ್ಚ್, ೨೦೨೫(ಫಾಲ್ಗುಣ, ೩೦, ಶಕವರ್ಷ, ೧೯೪೬) BENGALURU, FRIDAY, 21, MARCH, 2025(PHALGUNA, 30, SHAKAVARSHA, 1946)	ನಂ. ೧೭೬ No. 176
------------------------	--	--------------------

ಕರ್ನಾಟಕ ವಿಧಾನಸಭೆ

ಹದಿನಾರನೇ ವಿಧಾನಸಭೆ

ಆರನೇ ಅಧಿವೇಶನ

ಕರ್ನಾಟಕ ಧನವಿನಿಯೋಗ (ಸಂಖ್ಯೆ-೨) ವಿಧೇಯಕ, ೨೦೨೫

(೨೦೨೫ರ ವಿಧಾನ ಸಭೆಯ ವಿಧೇಯಕ ಸಂಖ್ಯೆ - ೨೨)

೨೦೨೪-೨೫ನೇ ಹಣಕಾಸು ವರ್ಷದ ಸೇವೆಗಳಿಗಾಗಿ ಕರ್ನಾಟಕ ರಾಜ್ಯದ ಸಂಚಿತ ನಿಧಿಯಿಂದ ಮತ್ತು ಅದರೊಳಗಿಂದ ಕೆಲವು ಅಧಿಕ ಮೊತ್ತಗಳ ಸಂದಾಯ ಮತ್ತು ವಿನಿಯೋಗಕ್ಕಾಗಿ ಅಧಿಕಾರ ನೀಡಲು ಒಂದು ವಿಧೇಯಕ.

೨೦೨೪-೨೫ನೇ ಹಣಕಾಸು ವರ್ಷದ ಸೇವೆಗಳಿಗಾಗಿ ಕರ್ನಾಟಕ ರಾಜ್ಯದ ಸಂಚಿತ ನಿಧಿಯಿಂದ ಮತ್ತು ಆ ಪೈಕಿಯಿಂದ ಕೆಲವು ಅಧಿಕ ಮೊತ್ತಗಳ ಸಂದಾಯ ಮತ್ತು ವಿನಿಯೋಗಕ್ಕಾಗಿ ಅಧಿಕಾರ ನೀಡುವುದು ಯುಕ್ತವಾಗಿರುವುದರಿಂದ :

ಇದು ಭಾರತ ಗಣರಾಜ್ಯದ ಎಪ್ಪತ್ತಾರನೆಯ ವರ್ಷದಲ್ಲಿ ಕರ್ನಾಟಕ ರಾಜ್ಯ ವಿಧಾನ ಮಂಡಲದಿಂದ ಈ ಕೆಳಕಂಡಂತೆ ಅಧಿನಿಯಮಿತವಾಗಲಿ.

೧. ಸಂಕ್ಷಿಪ್ತ ಹೆಸರು:- ಈ ಅಧಿನಿಯಮವನ್ನು ಕರ್ನಾಟಕ ಧನವಿನಿಯೋಗ (ಸಂಖ್ಯೆ-೨) ಅಧಿನಿಯಮ, ೨೦೨೫ ಎಂದು ಕರೆಯತಕ್ಕದ್ದು.

೨. ಕರ್ನಾಟಕ ರಾಜ್ಯ ಸಂಚಿತ ನಿಧಿಯಿಂದ: ೨೦೨೪-೨೫ ನೇ ಹಣಕಾಸು ವರ್ಷಕ್ಕಾಗಿ 1382346.49 ಲಕ್ಷ ರೂಪಾಯಿಗಳ ನೀಡಿಕೆ: ಅನುಸೂಚಿಯ ೨ನೇ ಅಂಕಣದಲ್ಲಿ ನಿರ್ದಿಷ್ಟ ಪಡಿಸಲಾದ ಸೇವೆಗಳ ಸಂಬಂಧದಲ್ಲಿ ೨೦೨೪-೨೫ನೇ ಹಣಕಾಸು ವರ್ಷದಲ್ಲಿ ಸಂದಾಯ ಮಾಡುವಾಗ ಒದಗಿಬರುವ ಹಲವಾರು ಖರ್ಚುಗಳನ್ನು ವಹಿಸುವುದಕ್ಕಾಗಿ ಅನುಸೂಚಿಯ ೫ನೇ ಅಂಕಣದಲ್ಲಿ ನಿರ್ದಿಷ್ಟಪಡಿಸಲಾಗಿರುವ ಹದಿಮೂರು ಸಾವಿರದ ಎಂಟುನೂರು ಇಪ್ಪತ್ತೂರು ಕೋಟಿ ನಲ್ವತ್ತಾರು ಲಕ್ಷ ನಲ್ವತ್ತೊಂಭತ್ತು ಸಾವಿರ ರೂಗಳನ್ನು ಮೀರದಷ್ಟು ಮೊತ್ತವನ್ನು ಕರ್ನಾಟಕ ರಾಜ್ಯ ಸಂಚಿತ ನಿಧಿಯಿಂದ ಮತ್ತು ಅದರೊಳಗಿಂದ ಸಂದಾಯ ಮಾಡತಕ್ಕದ್ದು ಮತ್ತು ಉಪಯೋಗಿಸತಕ್ಕದ್ದು.

೩. ಧನವಿನಿಯೋಗ:- ಈ ಅಧಿನಿಯಮದ ಮೂಲಕ, ಕರ್ನಾಟಕ ರಾಜ್ಯದ ಸಂಚಿತ ನಿಧಿಯಿಂದ ಮತ್ತು ಅದರೊಳಗಿಂದ ಸಂದಾಯ ಮಾಡಲು ಮತ್ತು ಉಪಯೋಗಿಸಲು ಅಧಿಕಾರ ನೀಡಲಾದ ಮೊತ್ತಗಳನ್ನು ಸದರಿ ವರ್ಷಕ್ಕೆ ಸಂಬಂಧಪಟ್ಟಂತೆ ಅನುಸೂಚಿಯಲ್ಲಿ ತಿಳಿಸಲಾದ ಸೇವೆಗಳು ಮತ್ತು ಉದ್ದೇಶಗಳಿಗಾಗಿ ವಿನಿಯೋಗಿಸತಕ್ಕದ್ದು.

ಅನುಸೂಚಿ
(2 ಮತ್ತು 3ನೇ ಪ್ರಕರಣಗಳನ್ನು ನೋಡಿ)

(₹ ಲಕ್ಷ ಗಳಲ್ಲಿ)

ಬೇಡಿಕೆ ಸಂಖ್ಯೆ	ಸೇವೆಗಳು ಮತ್ತು ಉದ್ದೇಶಗಳು	ಮೀರದ ಮೊಬಲಗು		ಒಟ್ಟು
		ವಿಧಾನಸಭೆಯಿಂದ ಪುರಸ್ಕೃತವಾದುದನ್ನು	ಸಂಚಿತ ನಿಧಿಯಿಂದ ಪ್ರಜ್ಞತವಾದುದನ್ನು	
1	2	3	4	5
01	ಕೃಷಿ ಮತ್ತು ತೋಟಗಾರಿಕೆ	ರಾಜಸ್ವ	...	47,598.97
	ಬಂಡವಾಳ	1,500.00	...	1,500.00
02	ಪಶುಸಂಗೋಪನೆ ಮತ್ತು ಮೀನುಗಾರಿಕೆ	ರಾಜಸ್ವ	...	25,720.70
	ಬಂಡವಾಳ	1,069.32	...	1,069.32
03	ಆರ್ಥಿಕ	ರಾಜಸ್ವ	...	2,755.40
	ಬಂಡವಾಳ	76,685.00	...	76,685.00
04	ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಗಳ	ರಾಜಸ್ವ	6,983.50	7,771.19
	ಇಲಾಖೆ	ಬಂಡವಾಳ	39.75	601.09
05	ಒಳಾಡಳಿತ ಮತ್ತು ಸಾರಿಗೆ	ರಾಜಸ್ವ	...	63,776.00
07	ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್	ರಾಜಸ್ವ	...	5,240.96
08	ಅರಣ್ಯ, ಜೀವಿ ಶಾಸ್ತ್ರ ಮತ್ತು ಪರಿಸರ	ರಾಜಸ್ವ	...	7,171.10
09	ಸಹಕಾರ	ಬಂಡವಾಳ	...	10.00
10	ಸಮಾಜ ಕಲ್ಯಾಣ	ರಾಜಸ್ವ	...	44,779.50
	ಬಂಡವಾಳ	11,399.05	...	11,399.05
11	ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ	ರಾಜಸ್ವ	...	5,784.96
12	ವಾರ್ತಾ, ಪ್ರವಾಸೋದ್ಯಮ ಮತ್ತು ಯುವಜನ ಸೇವೆಗಳು	ರಾಜಸ್ವ	...	15,721.61
13	ಆಹಾರ ಮತ್ತು ನಾಗರಿಕ ಸರಬರಾಜು	ರಾಜಸ್ವ	...	36.01
14	ಕಂದಾಯ	ರಾಜಸ್ವ	...	28,284.92
	ಬಂಡವಾಳ	9,600.00	...	9,600.00

ಅನುಸೂಚಿ
(2 ಮತ್ತು 3ನೇ ಪ್ರಕರಣಗಳನ್ನು ನೋಡಿ)

(ರೂಪಾಯಿಗಳಲ್ಲಿ)

		ಮೀರದ ಮೊಬಲಗು		
ಬೇಡಿಕೆ ಸಂಖ್ಯೆ	ಸೇವೆಗಳು ಮತ್ತು ಉದ್ದೇಶಗಳು	ವಿಧಾನಸಭೆಯಿಂದ ಪುರಸ್ಕೃತವಾದುದನ್ನು	ಸಂಚಿತ ನಿಧಿಯಿಂದ ಪ್ರಭೃತವಾದುದನ್ನು	ಒಟ್ಟು
1	2	3	4	5
17	ಶಿಕ್ಷಣ ರಾಜಸ್ವ	2,912.61	...	2,912.61
18	ವಾಣಿಜ್ಯ ಮತ್ತು ಕೈಗಾರಿಕೆ ರಾಜಸ್ವ	3,705.00	...	3,705.00
	ಬಂಡವಾಳ	13,013.00	...	13,013.00
19	ನಗರಾಭಿವೃದ್ಧಿ ಮತ್ತು ವಸತಿ ರಾಜಸ್ವ	63,262.58	63.98	63,326.56
	ಬಂಡವಾಳ	1,04,418.88	...	1,04,418.88
20	ಲೋಕೋಪಯೋಗಿ ಬಂಡವಾಳ	1,00,000.00	...	1,00,000.00
21	ನೀರಾವರಿ ಬಂಡವಾಳ	2,50,300.00	...	2,50,300.00
22	ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜಸ್ವ	10,011.15	...	10,011.15
	ಬಂಡವಾಳ	38,521.67	...	38,521.67
23	ಕಾರ್ಮಿಕ ಮತ್ತು ಕೌಶಲ್ಯ ಅಭಿವೃದ್ಧಿ ರಾಜಸ್ವ	35,391.24	80.00	35,471.24
	ಬಂಡವಾಳ	1.00	...	1.00
24	ಇಂಧನ ಬಂಡವಾಳ	4,02,812.00	...	4,02,812.00
25	ಕನ್ನಡ ಮತ್ತು ಸಂಸ್ಕೃತಿ ರಾಜಸ್ವ	1,060.00	...	1,060.00
27	ಕಾನೂನು ರಾಜಸ್ವ	350.00	30.60	380.60
	ಬಂಡವಾಳ	36.00	...	36.00
28	ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ರಾಜಸ್ವ	871.00	...	871.00
	ಮೊತ್ತ ರಾಜಸ್ವ	365,221.40	7,158.08	372,379.48
	ಬಂಡವಾಳ	1,009,927.26	39.75	1,009,967.01
	ಒಟ್ಟು ಮೊತ್ತ	1,375,148.66	7,197.83	1,382,346.49

ಉದ್ದೇಶಗಳು ಮತ್ತು ಕಾರಣಗಳ ಹೇಳಿಕೆ

2024-25ನೇ ಹಣಕಾಸು ವರ್ಷದಲ್ಲಿ ಸಂದಾಯ ಮಾಡುವಾಗ ಒದಗಿಬರುವ ಹಲವಾರು ಖರ್ಚುಗಳನ್ನು ವಹಿಸುವುದಕ್ಕಾಗಿ ರಾಜ್ಯದ ಸಂಚಿತ ನಿಧಿಯೊಳಗಿನಿಂದ ವಿನಿಯೋಗಿಸಲು ಭಾರತ ಸಂವಿಧಾನದ 205ನೇ (1) (ಎ) ಅನುಚ್ಛೇದದ ಉಪಬಂಧಗಳಿಗನುಸಾರವಾಗಿ ಈ ವಿಧೇಯಕವನ್ನು ಮಂಡಿಸಲಾಗಿದೆ.

ಸಿದ್ದರಾಮಯ್ಯ
ಮುಖ್ಯಮಂತ್ರಿಗಳು ಹಾಗೂ
ಹಣಕಾಸು ಸಚಿವರು

ಎಂ.ಕೆ. ವಿಶಾಲಾಕ್ಷಿ
ಕಾರ್ಯದರ್ಶಿ
ಕರ್ನಾಟಕ ವಿಧಾನ ಸಭೆ



KARNATAKA LEGISLATIVE ASSEMBLY
SIXTEENTH LEGISLATIVE ASSEMBLY
SIXTH SESSION

THE KARNATAKA APPROPRIATION (NO.2) BILL, 2025
(L.A. Bill No. 22 of 2025)

A Bill to authorize payment and appropriation of certain further sums from and out of the Consolidated Fund of the State of Karnataka for the Services of the Financial year **2024-25**.

Whereas it is expedient to authorize payment and appropriation of certain further sums from and out of the Consolidated fund of the State for the services of the Financial year **2024-25**.

Be it enacted by the Karnataka State Legislature in the SEVENTY SIXTH year of the Republic of India as follows:-

1. Short Title.- This Act may be called the Karnataka Appropriation (No-2) Act, **2025**.

2. Issue of Rupees 1382346.49 Lakhs out of the Consolidated Fund of the State of Karnataka for the Financial year **2024-25**: From and out of the Consolidated Fund of the State of Karnataka, there may be paid and applied sums not exceeding those specified in column 5 of the Schedule amounting in the aggregate to the sum of Rupees **Thirteen thousand eight hundred and twenty three crore forty six lakhs forty nine thousand** towards defraying the several charges which will come in the course of payment during the Financial Year 2024-25 in respect of the services specified in column 2 of the schedule.

3. Appropriation:- The sums authorized to be paid and applied from and out of the Consolidated Fund of the State by this Act shall be appropriated for the services and purposes expressed in the Schedule in relation to the said year.

SCHEDULE
(See Sections 2 and 3)

(₹. in lakhs)

			Sums not exceeding		
Demand No.	Services & Purposes		Voted by the Legislative Assembly	Charged on the Consolidated Fund	Total
1	2		3	4	5
01	Agriculture and Horticulture	Revenue	47,598.97	...	47,598.97
		Capital	1,500.00	...	1,500.00
02	Animal Husbandry and Fisheries	Revenue	25,720.70	...	25,720.70
		Capital	1,069.32	...	1,069.32
03	Finance	Revenue	2,755.40	...	2,755.40
		Capital	76,685.00	...	76,685.00
04	Department of Personnel and Administrative Reforms	Revenue	787.69	6,983.50	7,771.19
		Capital	561.34	39.75	601.09
05	Home and Transport	Revenue	63,776.00	...	63,776.00
07	Rural Development and Panchayath Raj	Revenue	5,240.96	...	5,240.96
08	Forest, Ecology and Environment	Revenue	7,171.10	...	7,171.10
09	Co-operation	Capital	10.00	...	10.00
10	Social Welfare	Revenue	44,779.50	...	44,779.50
		Capital	11,399.05	...	11,399.05
11	Women and Child Development	Revenue	5,784.96	...	5,784.96
12	Information, Tourism and Youth Services	Revenue	15,721.61	...	15,721.61
13	Food and Civil Supplies	Revenue	36.01	...	36.01
14	Revenue	Revenue	28,284.92	...	28,284.92
		Capital	9,600.00	...	9,600.00

SCHEDULE
(See Sections 2 and 3)

(₹. in lakhs)

			Sums not exceeding		
Demand No.	Services & Purposes		Voted by the Legislative Assembly	Charged on the Consolidated Fund	Total
1	2		3	4	5
17	Education	Revenue	2,912.61	...	2,912.61
18	Commerce and Industries	Revenue	3,705.00	...	3,705.00
		Capital	13,013.00	...	13,013.00
19	Urban Development and Housing	Revenue	63,262.58	63.98	63,326.56
		Capital	1,04,418.88	...	1,04,418.88
20	Public Works	Capital	1,00,000.00	...	1,00,000.00
21	Irrigation	Capital	2,50,300.00	...	2,50,300.00
22	Health and Family Welfare	Revenue	10,011.15	...	10,011.15
		Capital	38,521.67	...	38,521.67
23	Labour & Skill Development	Revenue	35,391.24	80.00	35,471.24
		Capital	1.00	...	1.00
24	Energy	Capital	4,02,812.00	...	4,02,812.00
25	Kannada and Culture	Revenue	1,060.00	...	1,060.00
27	Law	Revenue	350.00	30.60	380.60
		Capital	36.00	...	36.00
28	Parliamentary Affairs and Legislation	Revenue	871.00	...	871.00
	TOTAL	Revenue	365,221.40	7,158.08	372,379.48
		Capital	1,009,927.26	39.75	1,009,967.01
	GRAND TOTAL		1,375,148.66	7,197.83	1,382,346.49

STATEMENT OF OBJECTS AND REASONS

This Bill is introduced in pursuance of the provisions of Article 205 (1) (a) of the Constitution of India to provide for the appropriation out of the Consolidated Fund of the State towards defraying the several charges which will come in the course of payment during the part of the Financial Year **2024-25**.

Siddaramaiah

Chief Minister and
Minister for Finance

M.K.Vishalakshi

Secretary
Karnataka Legislative Assembly